



ಕರ್ನಾಟಕ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಭಾವಚಿತ್ರ

ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಬೆಂಗಳೂರು-560 002.

2019-20ನೇ ಸಾಲಿನ ಪ್ರಕಟಿತ ಗ್ರಂಥಗಳಿಗೆ ಧನಸಹಾಯ ಅರ್ಜಿ

1. ಲೇಖಕರ ಹೆಸರು ಮತ್ತು ವಿಳಾಸ :
2. ಪುಸ್ತಕದ ಹೆಸರು ಮತ್ತು ಪುಟಸಂಖ್ಯೆ :
3. ಪುಸ್ತಕದ ಪ್ರಕಟಣಾ ವರ್ಷ :
4. 1000 ಪ್ರತಿಗಳಿಗೆ ತಗುಲಿದ ಮುದ್ರಣದ ವೆಚ್ಚ
(ಮುದ್ರಣ ವೆಚ್ಚದ ಬಿಲ್ಲನ್ನು ಮುದ್ರಣಾಲಯದಿಂದ ಪಡೆದು
ಲಗತ್ತಿಸಬೇಕು) :
5. ಪುಸ್ತಕದ ಮೂರು ಪ್ರತಿಗಳನ್ನು ಲಗತ್ತಿಸಲಾಗಿದೆಯೇ :
6. ಈ ಹಿಂದೆ ಈ ಪುಸ್ತಕಕ್ಕೆ ಯಾವುದೇ ಬಗೆಯ ಧನಸಹಾಯ
ಸಿಕ್ಕಿದೆಯೇ ? ಸಿಕ್ಕಿದಲ್ಲಿ ಮಾಹಿತಿ ಒದಗಿಸುವುದು :
7. ಈ ಯೋಜನೆಯಡಿ ಎಷ್ಟು ಬಾರಿ ಧನಸಹಾಯ ಪಡೆದಿದ್ದೀರಿ :
ಪಡೆದಿದ್ದಲ್ಲಿ ಪುಸ್ತಕದ ಶಿರ್ಷಿಕೆ ಮತ್ತು ಧನಸಹಾಯ ಪಡೆದ ವರ್ಷ

ಮೇಲೆ ಒದಗಿಸಿರುವ ಎಲ್ಲಾ ಮಾಹಿತಿಗಳು ಸತ್ಯವೆಂದು ಮತ್ತು ಈ ಯೋಜನೆಯಡಿ ವಿಧಿಸಿರುವ ಎಲ್ಲಾ ನಿಯಮ
ಹಾಗೂ ನಿಬಂಧನೆಗಳಿಗೆ ಬದ್ಧನಾಗಿರುವೆನೆಂದು ಈ ಮೂಲಕ ಪ್ರಮಾಣೀಕರಿಸಿರುತ್ತೇನೆ.

ದಿನಾಂಕ :

ಸಹಿ :

ಸ್ಥಳ:

ಹೆಸರು :

ವಿಳಾಸ ಮತ್ತು ದೂರವಾಣಿ :

2019-20ನೇ ಸಾಲಿನ ಪ್ರಕಟಿತ ಗ್ರಂಥಗಳಿಗೆ ಧನಸಹಾಯ-ಯೋಜನೆಯ ನಿಯಮಗಳು

(ಸರ್ಕಾರದ ಆದೇಶ ಸಂಖ್ಯೆ:ಕಸಂವಾ/340/ಕಸಧ/2015, ಬೆಂಗಳೂರು, ದಿನಾಂಕ:18.09.2015)

1. ಪ್ರಕಟಿತ ಕನ್ನಡ ಗ್ರಂಥಗಳ ಲೇಖಕರಿಂದ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದು. ಯಾವುದೇ ಪ್ರಕಾಶನ ಇಲ್ಲವೇ ಪ್ರಕಟಣಾ ಸಂಸ್ಥೆಗಳು ಸಲ್ಲಿಸುವ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
2. ಪ್ರಕಟಿತ ಗ್ರಂಥಗಳ ಒಟ್ಟು 1000ಪ್ರತಿಗಳಿಗೆ ತಗುಲಿದ ಮುದ್ರಣ ವೆಚ್ಚದ ಅರ್ಧದಷ್ಟು ಇಲ್ಲವೇ ಗರಿಷ್ಠ ರೂ.25.000/-ಗಳು ಇದರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಮಾತ್ರ ಸಹಾಯ ಧನವನ್ನಾಗಿ ನೀಡಲಾಗುವುದು.
3. ಸೃಜನೇತರ ಪ್ರಕಾರಕ್ಕೆ ಸೇರಿದ ಜಾನಪದ, ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕೃತಿಕ, ಪ್ರವಸ ಕಥನ ಮತ್ತು ವ್ಯಕ್ತಿ ವಿಶೇಷ ಕುರಿತ ಸಾಹಿತ್ಯಿಕ ಮೌಲ್ಯವುಳ್ಳ ವಿಮರ್ಶಾತ್ಮಕ ಗ್ರಂಥಗಳಿಗೆ ಮಾತ್ರ ಧನಸಹಾಯ ನೀಡಲಾಗುವುದು. ಸೃಜನಶೀಲ ಪ್ರಕಾರಕ್ಕೆ ಸೇರಿದ ಅಂದರೆ ಕಥೆ, ಕಾದಂಬರಿ, ಕಾವ್ಯ, ನಾಟಕ, ಹರಟೆ, ಮಕ್ಕಳ ಸಾಹಿತ್ಯ ಹಾಗೂ ಭಾಷಾಂತರ ಕೃತಿಗಳು, ಯಾವುದೇ ಪರಿಶ್ರಮವಿಲ್ಲದ ಸಂಪಾದಿತ ಸಂಗ್ರಹಗಳು(ವಿದ್ವತಪೂರ್ಣ, ವ್ಯಾಖ್ಯಾನ,ವಿಮರ್ಶೆ,ಮುನ್ನುಡಿಗಳಿಲ್ಲದ)ಸಂಬಾವನಾ ಗ್ರಂಥ, ಸಂಸ್ಮರಣ ಗ್ರಂಥ, ಅಭಿನಂದನಾ ಗ್ರಂಥಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ.
4. ಪಠ್ಯ ಪುಸ್ತಕಗಳು, ಕೈಪಿಡಿಗಳು, ಮಾರ್ಗದರ್ಶಿ ಸೂತ್ರಗಳು ಮತ್ತು ಯಾವುದೇ ಪದವಿಗಾಗಿ ಸಿದ್ಧಪಡಿಸಿದ ಗ್ರಂಥಗಳನ್ನು ಸಹಾಯ ಧನಕ್ಕೆ ಪರಿಗಣಿಸಲಾಗುವುದಿಲ್ಲ.
5. ಬೇರೆ ಮೂಲಗಳಿಂದ ಧನಸಹಾಯ ಪಡೆದು ಪ್ರಕಟಿಸಿರುವ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
6. ಈ ಆರ್ಥಿಕ ವರ್ಷದ ಹಿಂದಿನ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾದ ಕೃತಿಗಳನ್ನು ಮಾತ್ರ ಸಲ್ಲಿಸಬೇಕು. ಸಲ್ಲಿಸುವ ಕೃತಿ ಕನಿಷ್ಠ 100ಪುಟಗಳನ್ನೊಳಗೊಂಡಿರಬೇಕು.
7. ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸುವವರು ಕೃತಿ ವಿಮರ್ಶೆಗಾಗಿ ವಿಮರ್ಶಕರ ಸಂಭಾವನೆಯನ್ನು ಪಾವತಿಸಲು ಪರಿಶೀಲನಾ ಶುಲ್ಕವನ್ನು ಕಟ್ಟಬೇಕಾಗುತ್ತದೆ. 100ಪುಟಗಳ ಕೃತಿಗೆ ರೂ.100/-ಗಳಂತೆ ಮತ್ತು ನಂತರದ 100ಪುಟಗಳಿಗೆ ರೂ.50/- ರೂಪಾಯಿಗಳಂತೆ ಲೆಕ್ಕ ಹಾಕಿ ಮೊತ್ತವನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಹೆಸರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಡಿ.ಡಿ.ಯನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು.
8. ಲೇಖಕರು ಕೃತಿಯ 3ಪ್ರತಿಗಳನ್ನು ಮಾತ್ರ ಅರ್ಜಿ ಜೊತೆ ಸಲ್ಲಿಸಬೇಕು. ಈಗಾಗಲೇ 3ಸಲ ಧನಸಹಾಯ ಪಡೆದವರು ಪ್ರಸ್ತುತ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.
9. ಗ್ರಂಥದ ಒಟ್ಟು 1000ಪ್ರತಿಗಳಿಗೆ ಮಾತ್ರ ತಗುಲಿದ ಮುದ್ರಣ ವೆಚ್ಚದ ಬಿಲ್ಲನ್ನು ಮುದ್ರಣಾಲಯದಿಂದ ಪಡೆದು ಅರ್ಜಿಯ ಜೊತೆ ಲಗತ್ತಿಸಬೇಕು.
10. ಮೇಲಿನ ನಿಯಮಗಳಿಗೆ ಒಳಪಟ್ಟಿರುವ ಗ್ರಂಥಗಳನ್ನು ಆಯಾ ವಿಷಯ ಪರಿಣಿತರಿಗೆ ಕಳುಹಿಸಿ ಅಭಿಪ್ರಾಯ ಪಡೆಯಲಾಗುವುದು. ಪರಿಣಿತರಿಂದ ಶಿಫಾರಸ್ಸಾದ ಗ್ರಂಥಗಳಿಗೆ ಮಾತ್ರ ಸಹಾಯಧನ ನೀಡಲಾಗುವುದು.
11. ಮೇಲೆ ತಿಳಿಸಿರುವ ಅಂಶಗಳಿಗೆ ಒಳಪಟ್ಟು ಬಂದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.
12. ಅರ್ಜಿ ನಮೂನೆ ಮತ್ತು ನಿಬಂಧನೆಗಳನ್ನು ಇಲಾಖೆಯ ವೆಬ್ ಸೈಟ್ www.kannadasiri.inನಲ್ಲಿ ದಿನಾಂಕ:14.11.2019ಪಡೆಯಬಹುದಾಗಿದೆ. ಅರ್ಜಿ, ದಾಖಲೆಗಳು ಮತ್ತು 3 ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-02 ಅವರಿಗೆ ದಿನಾಂಕ:14.12.2019ರೊಳಗೆ ಕಳುಹಿಸಿಕೊಡತಕ್ಕದ್ದು.

13. ನಿಗದಿತ ದಿನಾಂಕದೊಳಗೆ ಸಂಪೂರ್ಣ ಮಾಹಿತಿಯುಳ್ಳ ಅರ್ಜಿಗಳು ಬಾರದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು